

ಭಾರತ ಸರ್ಕಾರದ ಮಾಹಿತಿ ಹಕ್ಕು ಅಧಿನಿಯಮ 2005 ರಸ್ತೆಯ [2005ರ ಕೇಂದ್ರ ಕಾರ್ಯಾಲಯ ನಂಬ್ಯಿ 22] ಪ್ರಕಾರ ಅಧಿನಿಯಮದ Chapter-II ರ ಅಡಿಯಲ್ಲಿ 4[1][ಬಿ] ರಲ್ಲಿ ನಿಗದಿಪಡಿಸಿರುವಂತೆ

ಸರ್ಕಾರಿ ಪಾಲಿಟೆಕ್ನಿಕ್, ಸೋರಬ

ಸಂಸ್ಥೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಕೈಪಿಡಿ

4[1]ಬಿ[ಿ] – ಸಾರ್ವಜನಿಕ ಪ್ರಾಧಿಕಾರದ ವಿವರಗಳು ರಚನಾ ಸಂಚಿ, ಕಾರ್ಯಗಳು ಹಾಗೂ ಕರ್ತವ್ಯಗಳು:

ಸಾರ್ವಜನಿಕ ಪ್ರಾಧಿಕಾರದ ಹೆಸರು ಮತ್ತು ವಿಳಾಸ ಮತ್ತು ದೂರವಾಣಿ ಸಂಖ್ಯೆ	ಸರ್ಕಾರಿ ಪಾಲಿಟೆಕ್ನಿಕ್, ಸೋರಬ – 577429 08184-272 539 ಪ್ರಸ್ತಿಪಾಲರು
ಸಂಸ್ಥೆಯ ಮುಖ್ಯಸ್ಥರ ಪದನಾಮ	

ಸಂಸ್ಥೆಯ ಆರಂಭದಲ್ಲಿ ಸೋರಬ ಪಟ್ಟಣದ ವಿವಿಧ ಖಾಸಗಿ ಕಟ್ಟಡಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದು, ನಂತರ ಕೆಲ ವರ್ಷಗಳು ಸೋರಬದ ಸರ್ಕಾರಿ ಪ್ರಾಧಿಕು ದರ್ಜೆ ಕಾಲೇಜಿನ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗಿದೆ. ಈ ಸಂಸ್ಥೆಗೆ ಸೋರಬದ ಹಿರೇಶಪುರ ಗ್ರಾಮದ ಸರ್ವೇ ನಂ. 139ರಲ್ಲಿ 25 ಎಕರೆ ಜಮೀನನ್ನು ಈ ಸಂಸ್ಥೆಗೆ ಈ ಜಮೀನಿನಲ್ಲಿ ಸಂಸ್ಥೆಗೆ ಹೋಸಡಾಗಿ ಕಟ್ಟಡವನ್ನು ನಿರ್ಮಿಸಿದ್ದು, ಈ ಕಟ್ಟಡವು ದಿನಾಂಕ: 29-08-2005ರಂದು ಉದ್ಘಾಟನೆಗೊಂಡು ಅಂದಿನಿಂದಲೇ ಶೈಕ್ಷಣಿಕ ಚಟುವಟಿಕೆಗಳನ್ನು ಈ ಕಟ್ಟಡದಲ್ಲಿ ನಡೆಸಿಕೊಂಡು ಹೋಗಲಾಗುತ್ತದೆ. ಹಾಗೂ ಈ ಸಂಸ್ಥೆಯ ಪ್ರಾರಂಭದಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರುಗಳ ಫೋಲಾಂಟ್ ಉತ್ತಮವಾಗಿರುತ್ತದೆ. ಈ ಸಂಸ್ಥೆಯ ಕಟ್ಟಡವು ಉಳಿದಿಲ್ಲಿ ಸಾಗರೆ ರಸ್ತೆಯ ಸಾರ್ವಜನಿಕ ಆಸ್ತಿ, ಸೋರಬ ಇದರ ಪಕ್ಕೆ ಬಿಂಬಿತ.

ಕ್ರಮ ಸಂ.	ಡಿಪ್ಲೋಮ ಕೋರ್ಸನ ಹೆಸರು	ಪ್ರಾರಂಭ ಗೌಂಡ ವರ್ಷ	ಪ್ರವೇಶ ಸಂಖ್ಯೆ	ಅವಧಿ	ಪ್ರವೇಶಕ್ಕೆ ವಿದ್ಯಾರ್ಥತೆ
1	ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜನಿಯರಿಂಗ್	1996	60	3 ವರ್ಷ	10+*
2	ಕಂಪ್ಯೂಟರ್ ಸೈನ್ಸ್ ಮತ್ತು ಇಂಜನಿಯರಿಂಗ್	1996	60	3 ವರ್ಷ	10+*

3	ಕರ್ಮಚೀಯಲ್ ಪ್ರಾಯೋಜ್ನಿಕ್ (ಇಂಗ್ಲಿಷ್/ಕನ್ನಡ)	1996	30+30	³ ವರ್ವೆ	10+*
4	ಸಿಲಿಂಗ್ ಇಂಜಿನಿಯರಿಂಗ್	1996	60	³ ವರ್ವೆ	10+*
ಒಟ್ಟು ಪ್ರವೇಶ ಸಂಖ್ಯೆ :		260			

* ಪೂರ್ವ ವಿವರಗಳಿಗೆ ಡಿಪ್ಲೊಮ್ ಕೋನ್ಸಾರ್ಟ್ ಪ್ರವೇಶದ ಅಜ್ಞಾಯ ಜೊತೆಗೆ ಸಿಗುವ ಕೈಪಿಡಿಯನ್ನು ನೋಡುವುದು.

ಸರ್ಕಾರಿ ಹಾಲಿಟೆಕ್ಸ್, ಸೋರಬ ಇದರ ಪ್ರವೇಶದ ಕೇಂದ್ರಿಕೃತ ಪ್ರವೇಶ ಫಂಡ್ ಸರ್ಕಾರಿ ಮಹಿಳಾ ವಸತಿ ಹಾಲಿಟೆಕ್ಸ್, ಶಿವಮೊಗ್ಗ ಇಲ್ಲಿ ಪ್ರವೇಶವನ್ನು ಪ್ರತಿಭೆ ಹಾಗೂ ಸರ್ಕಾರದ ಮೀನಲಾತಿ ಮತ್ತು ಪ್ರವೇಶ ನಿಯಮಗಳ ಪ್ರಕಾರ ನೀಡಲಾಗುತ್ತಿದೆ. ಇಂಜಿನಿಯರಿಂಗ್ ಕೋನ್ಸಾರ್ಟ್ ಜೊತೆಗೆ ಪ್ರವೇಶ ಬಯಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ 35 ಅಂತರಗಳನ್ನು ಗಳಿಸಿರಬೇಕು. ತಾಂತ್ರಿಕ ಪರೀಕ್ಷೆ ಮಂಡಳಿ, ಅರಮನೆ ರಸ್ತೆ, ಬೆಂಗಳೂರು. ಇವರು ಪರೀಕ್ಷೆಗಳನ್ನು ನಡೆಸಿ, ಅಹಂ ವಿಧಾರ್ಥಿಗಳಿಗೆ ಅಂತರಣ್ಣ ಹಾಗೂ ಡಿಪ್ಲೊಮ್ ಪದವಿಗಳನ್ನು ಪ್ರದಾನಮಾಡುತ್ತಾರೆ. ಈಗ ಸೆಮಿಸ್ಟರ್ ಪದ್ಧತಿ ಜಾರಿಯಲ್ಲಿದೆ.

* ಪೂರ್ವ ವಿವರಗಳಿಗೆ ಡಿಪ್ಲೊಮ್ ಕೋನ್ಸಾರ್ಟ್ ಪ್ರವೇಶದ ಅಜ್ಞಾಯ ಜೊತೆಗೆ ಸಿಗುವ ಕೈಪಿಡಿಯನ್ನು ನೋಡುವುದು.

ಪ್ರತಿ ವರ್ವೆ ಸರ್ಕಾರದ ಮೀನಲಾತಿ ಮತ್ತು ಪ್ರವೇಶ ನಿಯಮಗಳ ಪ್ರಕಾರ ಪ್ರವೇಶ ನೀಡಲಾಗುತ್ತಿದೆ.

4(1)ಬಿ[ii] ವಿವಿಧ ಅಧಿಕಾರಿ/ನೌಕರರ ಅಧಿಕಾರ ಹಾಗೂ ಕರ್ತವ್ಯಗಳು:

ಆಡಳಿತ ಸಿಬ್ಬಂದಿ

ನೇರಕ್ಕೆ ಸಮೂಹ	:ಕಳೆರಿಯನ್ನು ಸ್ವಜ್ಞ ಹಾಗೂ ಅಂದವಾಗಿ ಇಟ್ಟುಕೊಳ್ಳಲಾಗುತ್ತದೆ. ಅಧಿಕಾರಿಗಳ ನಿರ್ದೇಶನದಂತೆ ಪತ್ರ/ಕಡತಗಳನ್ನು ಸಂಬಂಧಪಟ್ಟಪರಿಗೆ ವಿತರಿಸಲಾಗುತ್ತದೆ.
ಸ್ವೀಪರ್-ಕರ್ಮ-ಸ್ಕ್ಯಾಪೆಂಜರ್	:ಸಂಸ್ಥೆಯ ಕಟ್ಟಡಗಳು, ಆವರಣ, ಮತ್ತು ಕಕ್ಷಸುಗಳನ್ನು ಸ್ವಜ್ಞವಾಗಿರಿಸಲಾಗುತ್ತದೆ.
ಕಾವಲುಗಾರ / ಸೆಕ್ಯೂರಿಟಿಗಾರ್ಡ್	:ಸಂಸ್ಥೆಯ ಸ್ವತ್ವಗಳನ್ನು ರಕ್ಷಣಾಗಾಗಿ ಕಾವಲಿಸಲಾಗುತ್ತದೆ. ಮತ್ತು ಹಿರಿಯ ಅಧಿಕಾರಿಗಳು ಆಗಾಗ ನಿರ್ವಹಿಸಲು ತೀಳಿಸುವ ಕೆಲಸಗಳನ್ನು ಮಾಡಲಾಗುತ್ತದೆ.
ದ್ವಿತೀಯ ದರ್ಜೆ ಸಹಾಯಕರು/ ಪ್ರಥಮ ದರ್ಜೆ ಸಹಾಯಕರು :	:ಆಯಾ ವಿಭಾಗಕ್ಕೆ ಸಂಬಂಧಿಸಿದ ಕಡತಗಳ ದಿನಚರಿ, ಚಲನೆ ಮತ್ತು ಪತ್ರಗಳನ್ನು ಕಳೆರಿ ಕೈಪಿಡಿ ನಿಯಮಾವಳಿ ಮೇರೆಗೆ ವಿಲೇವಾರಿ ಮಾಡಲು ಕಡತ ಮಂಡಿಸಲಾಗುತ್ತದೆ.
ಬೆರಳಜ್ಞಗಾರರು/ ಹಿರಿಯ ಬೆರಳಜ್ಞಗಾರರು	:ಬೆರಳಜ್ಞ ಹಾಗೂ ಕಂಪ್ಯೂಟರ್ ಕೆಲಸಗಳ ನಿರ್ವಹಣೆ
ಅಧೀಕ್ಷಕರು (ಕಳೆರಿ)	:ವಿವಿಧ ವಿಭಾಗಗಳ ವಿವರ ನಿರ್ವಾಹಕರಿಂದ ಬರುವ ಕಡತಗಳನ್ನು ಕಳೆರಿ ಕೈಪಿಡಿ ನಿಯಮಾವಳಿ ಹಾಗೂ ಸಂಬಂಧಪಟ್ಟ

	ನಿಯಮಗಳನ್ವಯ ಪರಿಶೀಲಿಸಿ ಹಿರಿಯ ಅಧಿಕಾರಿಗೆ ಒಪ್ಪಿಸುವುದು.
ಅಧಿಕ್ಷಕ್ತರು (ಹಾನ್‌ಲ್)	ವಿದ್ಯಾರ್ಥಿ ನೀಲಯದಲ್ಲಿ ಶಿಶ್ಯ ಸುಚಿತ್ತ ಹಾಗೂ ಒಟ್ಟಾರೆ ವಿದ್ಯಾರ್ಥಿನೀಲಯದ ಆಡಳಿತ ನಿರ್ವಹಣೆಯಲ್ಲಿ ನೀಲಯವಾಲಕರಿಗೆ ಸಹಾಯ ಮಾಡುವುದು. ವಿದ್ಯಾರ್ಥಿ ನೀಲಯದ ಹಣಕಾಸು ವ್ಯವಹಾರದ ಕಡತ, ಲೆಕ್ಕ, ದಾಳಿಗಳನ್ನು ನೋಡಿಕೊಳ್ಳುವುದು.
ರಿಜಿಸ್ಟ್ರಾರ್ ತ್ರಿ	:ಅಧಿಕ್ಷಕ್ತರಿಂದ ಬರುವ ಕಡತಗಳನ್ನು ಕಳ್ಳೇರಿ ಕೈಪಿಡಿ ನಿಯಮಾವಳಿ ಹಾಗೂ ಸಂಭಂಧಪಟ್ಟ ನಿಯಮಗಳನ್ವಯ ಪರಿಶೀಲಿಸಿ ಸೂಕ್ತ ಪರಾದೋಂದಿಗೆ ಹಿರಿಯ ಅಧಿಕಾರಿಗಳಿಗೆ ಒಪ್ಪಿಸುವುದು.
ರೂಂಫಾಲಯಾಧಿಕಾರಿ	ಸಂಘೆಯ ರೂಂಫಾಲಯದ ನಿರ್ವಹಣೆ, ಓದುಗರ ಸೇವೆಗಳನ್ನು ನೋಡಿಕೊಳ್ಳುವುದು.
ದೃಹಿಕ ಶಿಕ್ಷಕರು	ಸಂಘೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸುವುದು; ವಿದ್ಯಾರ್ಥಿಗಳನ್ನು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು; ಅಂತರ್ರೋ-ಪಾಲಿಟೆಕ್ನಿಕ್ ಕ್ರೀಡಾ ಕೂಟದಲ್ಲಿ, ಹಾಗೂ ವಿವಿಧ ಕ್ರೀಡಾ ಕೂಟಗಳಲ್ಲಿ ವಿದ್ಯಾರ್ಥಿಗಳ ಜೊತೆ ಭಾಗವಹಿಸುವುದು. ಎನ್.ಎನ್.ಎನ್. ಫಾಟ್ ಕದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು.
ಸಹಾಯಕ ಉಪನ್ಯಾಸಕರು/ ಉಪನ್ಯಾಸಕರು / ಹಿರಿಯ ಶ್ರೇಣಿ ಉಪನ್ಯಾಸಕರು / ಆಯ್ದು ಶ್ರೇಣಿ ಉಪನ್ಯಾಸಕರು	ಧಿಯರಿ/ಪ್ರಾಯೋಗಿಕ ಪಾಠ ಪ್ರೊಫೆಸನ್‌ಗಳನ್ನು ವೇಳಾಪಟ್ಟಿಯಂತೆ ನಿರ್ವಹಿಸುವುದು; ಪತ್ರ ಮತ್ತು ಪರ್ಯೋತರ ಚಟುವಟಿಕೆಗಳನ್ನು ನಿರ್ವಹಿಸುವುದು; ವಿಭಾಗಾಧಿಕಾರಿಗಳು ವಹಿಸುವ ಕಾರ್ಯಭಾರ / ಕರ್ತವ್ಯಗಳನ್ನು ನಿರ್ವಹಿಸುವುದು.
ವಿಭಾಗಾಧಿಕಾರಿ	:ಸಂಘೆಯಲ್ಲಿ ನೇವಾ ಹಿರಿತನದಲ್ಲಿ ಹಿರಿಯರಾದ ಉಪನ್ಯಾಸಕರು/ ಹಿರಿಯ ಶ್ರೇಣಿ ಉಪನ್ಯಾಸಕರು ಆಯ್ದು ಶ್ರೇಣಿ ಉಪನ್ಯಾಸಕರು ವಿಭಾಗಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವುದು. ವಿಭಾಗಾಧಿಕಾರಿಗಳ ಕರ್ತವ್ಯಗಳು : ಧಿಯರಿ/ಪ್ರಾಯೋಗಿಕ ಪಾಠ ಪ್ರೊಫೆಸನ್‌ಗಳನ್ನು, ಅಂತರಿಕ ಪರೀಕ್ಷೆಗಳನ್ನು ವೇಳಾಪಟ್ಟಿಯಂತೆ ಜರುಗುವಂತೆ ನೋಡಿಕೊಳ್ಳುವುದು; ವಿದ್ಯಾರ್ಥಿಗಳ ಹಾಜರಾತಿ, ಪ್ರಗತಿಯ ಉಸ್ತುವಾರಿ; ವಿಭಾಗದ ಪ್ರಯೋಗಾಲಯಗಳಿಗೆ ಬೇಕಾಗುವ ಉಪಕರಣಗಳು/ಯಂತ್ರೋಪಕರಣಗಳ ಕುರಿತು ಬೇಕಿಂದ ಸಲ್ಲಿಸುವುದು; ಉಪಕರಣಗಳು/ ಯಂತ್ರೋಪಕರಣಗಳ ಖರೀದಿ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದು; ವಿಭಾಗಕ್ಕೆ ಪ್ರತಿವರ್ಷ ಲಭ್ಯವಾಗುವ ಅನುದಾನವು ಸಂಪೂರ್ಣವಾಗಿ ಸದ್ಭಾಳಕೆಯಾಗುವಂತೆ ನೋಡಿಕೊಳ್ಳುವುದು; ಪ್ರಯೋಗಾಲಯಗಳ ಆಧುನಿಕರಣ/ ಉನ್ನತೀಕರಣಗಳಾಗಿ ಕೇಂದ್ರ / ರಾಜ್ಯ ಸರಕಾರದ ವಿಶೇಷ ಯೋಜನೆ/ಕಾರ್ಯಕ್ರಮಗಳು ಸಂಘೆಗೆ ಲಭ್ಯವಾಗುವಂತೆ ಮತ್ತು ತನ್ಮೂಲಕ ದೊರಕುವ ಅನುದಾನವು ಸಂಪೂರ್ಣವಾಗಿ ಸದ್ಭಾಳಕೆ ಯಾಗುವಂತೆ ನೋಡಿಕೊಳ್ಳುವುದು; ಪ್ರಿನ್ಸಿಪಾಲರು ವಹಿಸುವ ಕಾರ್ಯಭಾರ / ಕರ್ತವ್ಯಗಳನ್ನು ನಿರ್ವಹಿಸುವುದು.
ಭೋದಕ / ಇತರ ಸಿಬ್ಬಂದಿ	
ಸಹಾಯಕ	ಯಂತ್ರಕರು ಮತ್ತು ಭೋದಕರು/ ಉಪನ್ಯಾಸಕರಿಗೆ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಎಲ್ಲ ಸಹಾಯ ಮಾಡುವುದು. ಪ್ರಯೋಗಾಲಯಗಳಲ್ಲಿಯ ಯಂತ್ರೋಪಕರಣಗಳ ಹಾಗೂ ಪ್ರಯೋಗಾಲಯದ ಬುಚಿತ್ತ ಕಾಬಾಡುವುದು.
ಯಾಂತ್ರಿಕರು	ಭೋದಕರು/ ಉಪನ್ಯಾಸಕರಿಗೆ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಎಲ್ಲ ಸಹಾಯ ಮಾಡುವುದು. ಪ್ರಯೋಗಾಲಯಗಳಲ್ಲಿಯ ಯಂತ್ರೋಪಕರಣಗಳನ್ನು ಒಕ್ಕ ಪ್ರಟಿ ದುರಸ್ತಿಯ ಮೂಲಕ ಕಾರ್ಯನಿರ್ವಹಣೆಯ ಸ್ಥಿತಿಯಲ್ಲಿಡುವುದು, ಹಾಳಾಗಂತೆ ನೋಡಿಕೊಳ್ಳುವುದು.

ನಕೆ ಭೋದಕರು /ಭೋದಕರು	ಪ್ರಾಯೋಗಿಕ ತರಗತಿಗಳನ್ನು ನಡೆಸುವಾಗ ಉಪನ್ಯಾಸಕರಿಗೆ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಎಲ್ಲ ಸಹಾಯ ಮಾಡುವುದು. ವಿದ್ಯಾರ್ಥಿಗಳಿಗೆ ಉಪಕರಣದ ಮಾಹಿತಿ, ಬಳಸುವ ರೀತಿ ತಿಳಿಸಿ, ಪ್ರಯೋಗಗಳನ್ನು ಪ್ರತ್ಯೇಕವಾಗಿ ಮಾಡಿ ತೋರಿಸಿ, ಅದರಂತೆ ಮಾಡಲು ವಿದ್ಯಾರ್ಥಿಗಳಿಗೆ ತಿಳಿಸುವುದು.
ವಾಹನ ಚಾಲಕರು	ಸಂಸ್ಥೆಯ ವಾಹನವನ್ನು ಚಲಾಯಿಸುವುದು. ಲಾಗ್‌ಬುಕ್‌ನ್ನು ನೋಡಿಕೊಳ್ಳುವುದು. ವಾಹನದ ಸುರಕ್ಷತೆ, ವಿಮೆ ಮುಂತಾದುವುಗಳ ಬಗ್ಗೆ ಪ್ರಸ್ತುತಿಪಾಲಿಗೆ ಮಾಹಿತಿ ನೀಡುವುದು.
ಪ್ರಸ್ತುತಿಪಾಲರು	: ಸಂಸ್ಥೆಯ ಮುಖ್ಯಾರ್ಥಿಕಾರಿಯಾಗಿ ಒಟ್ಟಾರೆ ಆಡಳಿತ ನಿರ್ವಹಣೆ; ಕಾರ್ಯಕ್ರಮಗಳನ್ನು ಯೋಜಿಸಿ ಕಾರ್ಯಗತಗೊಳಿಸುವುದು; ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶನದಂತೆ ಕಾರ್ಯಾಚರಿನವುದು.

4(1)ಬಿ[iii] ವಾಲೀಸಬೋಕ್ ನಿಯಮ ಹಾಗೂ ನೀರ್ಬಯ ತೆಗೆದುಕೊಳ್ಳಬೇಕು ಪ್ರಕ್ರಿಯೆ ಹಾಗೂ ಉಸ್ತುವಾರಿ ಮತ್ತು ಜವಾಬ್ದಾರಿ:

ವಿವರ ನಿರ್ವಾಹಕರು	: ಹೊನ ಕಡತಗಳನ್ನು ಪ್ರಾರಂಭಿಸುವುದು ಹಾಗೂ ವಿವಿಧ ಪ್ರಸ್ತಾವನೆಗಳನ್ನು ಶೇಖರಿಸಿ ಮುಂದಿನ ಕ್ರಮಕ್ಾಗಿ ಒಟ್ಟಿಸುವುದು.
ಅಧಿಕೃತರು	: ವಿವರ ನಿರ್ವಾಹಕರಿಂದ ಬಂದ ವಿವಿಧ ಪ್ರಸ್ತಾವನೆಯನ್ನು ಪರಿಶೀಲಿಸಿ ಸಂಬಂಧಪಟ್ಟ ಮಾಹಿತಿಯೊಂದಿಗೆ ಹಿರಿಯ ಅಧಿಕಾರಿಗಳಿಗೆ ಒಟ್ಟಿಸುವುದು.
ರಿಜಿಸ್ಟ್ರಾರ್	: ಅಧಿಕೃತರಿಂದ ಬಂದ ವಿವಿಧ ಪ್ರಸ್ತಾವನೆಯನ್ನು ಪರಿಶೀಲಿಸಿ ಸಂಬಂಧಪಟ್ಟ ಮಾಹಿತಿಯೊಂದಿಗೆ ಹಾಗೂ ಸಂಬಂಧಪಟ್ಟ ನಿಯಮಗಳ ಮೇರೆಗೆ ಪರಿಶೀಲಿಸಿ ಅಂತಿಮ ಅನುಮೋದನಾಗಿ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಮಂಡಿಸುವುದು.
ವಿಭಾಗಾಧಿಕಾರಿ	: ವಿಭಾಗಕ್ಕೆ ಬೇಕಾಗುವ ಉಪಕರಣ/ಯಂತ್ರೋಪಕರಣಗಳ ಕುರಿತು ಬೇಡಿಕೆ ಸಲ್ಲಿಸುವುದು. ಅಪ್ರಗತ ಅಪಶ್ಯಕತೆ, ಬೆಲೆ, ಮಾರಾಟಗಾರರ ಕುರಿತು ಪ್ರಸ್ತುತಿಪಾಲರಲ್ಲಿ ಚರ್ಚಿಸಿ ಖರೀದಿ ಪ್ರಕ್ರಿಯೆಯನ್ನು ನಿಯಮಾವಳಿಗಳಂತೆ ಕೈಗೊಳ್ಳಲು ಸಹಕರಿಸುವುದು
ಪ್ರಸ್ತುತಿಪಾಲರು	: ಮಂಡಿಸಿದ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಸರ್ಕಾರಿ ಆಡೆಶನಗಳ ಮೇರೆಗೆ ಪರಿಶೀಲಿಸಿ ತೆಗೆದುಕೊಳ್ಳಬೋಕ್ ನಿರ್ಬಯ / ಕ್ರಮದ ಬಗ್ಗೆ ನಿರ್ದಾರಿಸುವುದು. ನೀರ್ಬಯ / ಕ್ರಮ ಜರುಗಿಸುವ ಸಂಭಫ್ತದಲ್ಲಿ ನಿಯಮಗಳ ಕುರಿತು ಅನ್ವಯತೆಯಿದ್ದರೆ ತಾಂತ್ರಿಕ ಶಿಕ್ಷಣ ನಿರ್ದೇಶನಾಲಕ್ಷೆ ನಿಯಮಗಳ ಸ್ವಾಂತ್ರ್ಯಕರಣ ಮತ್ತು ತೆಗೆದುಕೊಳ್ಳಬೋಕ್ ನಿರ್ಬಯ / ಕ್ರಮದ ಕುರಿತು ಸಲಹೆ/ ನಿರ್ದೇಶನ ಪಡೆಯುವುದು.

4(1)ಬಿ[iv] ಕೆಲಸ ನಿರ್ವಹಿಸಲು ನಿಗದಿಪಡಿಸಿದ ನೀತಿಗಳು:

- | | |
|------------------------------------|--|
| 01. ಸೇವಕ/ಗ್ರೂಪ್-ಡಿ | : ಪರೀಕ್ಷಿತ ಕೆಲಸವನ್ನು ಅಂದೇ ನಿರ್ವಹಿಸುವುದು; |
| 02. ದ್ವಿತೀಯ ದಜ್ಞ ಸಹಾಯಕ | : ವಿಭಾಗಕ್ಕೆ ಪರೀಕ್ಷಿತ ಕೆಲಸಗಳನ್ನು 5 ದಿನಗಳಲ್ಲಿ ನಿರ್ವಹಿಸುವುದು; |
| 03. ಪ್ರಥಮ ದಜ್ಞ ಸಹಾಯಕ | : ಪರೀಕ್ಷಿತ ಕೆಲಸವನ್ನು 5 ದಿನಗಳಲ್ಲಿ ನಿರ್ವಹಿಸುವುದು; |
| 04. ಅಧಿಕೃತರು / ರಿಜಿಸ್ಟ್ರೇಟ್ ಪ್ರಾಣಿ | : ಆದ್ಯತೆ ಹಾಗೂ ತುರ್ತು ಕಾರ್ಯನಿರ್ವಹಿಸುವುದು. |

4(1)ಬಿ [V] ಕಳ್ಳೇರಿ ಕೆಲಸಕ್ಕಾಗಿ ಉಪಯೋಗಿಸಬೇಕಾದ ನಿಯಮ/ಕಟ್ಟಳೆ/ಸೂಚನೆ/ಲಭ್ಯವಿರುವ ಶೈಲಿಗಳಿಗೆ ಡಾಬಲೆಗಳು:

- 1] ಕೊರ್ಪುಕ ಸರ್ಕಾರಿ ಸೇವಾ ನಿಯಮಾವಳಿ;
- 2] ಸೇವಾ ನಿಯಮಾವಳಿ;
- 3] ಕೊರ್ಪುಕ ಆಧಿಕ ಸಂಹಿತೆ;
- 4] ವರ್ಗೀಕರಣ ನಿಯಂತ್ರಣ ಹಾಗೂ ಮೇಲ್ಮೈ ನಿಯಮಾವಳಿ;
- 5] ವ್ಯಾಧ ಹಾಗೂ ನೇರುಕಾರಿ ನಿಯಮಾವಳಿಗಳು;
- 6] ಸರ್ಕಾರಿ ಆದೇಶಗಳು ಹಾಗೂ ಸುತ್ತೂಲೆಗಳು;
- 7] ಅನುದಾನ ಶೈಲಿಗಳಿಗೆ;
- 8] ಸಾರ್ವಿಕ ಪೇಜ್ ಶೈಲಿಗಳಿಗೆ;
- 9] ಕೊರ್ಪುಕ ಶೈಕ್ಷಣ ಕಾನೂನು;
- 10] ಕಳ್ಳೇರಿ ಶೈಲಿಗಳಿಗೆ;
- 11] ಕೊರ್ಪುಕ ಮಾಹಿತಿ ಹಕ್ಕು ಅಧಿನಿಯಮ, 2005;

4[1]ಬಿ [Vi] ಕಟ್ಟೇರಿ ಕೆಲಸಕ್ಕಾಗಿ ಉಪಯೋಗಿಸಬೇಕಾಗಿರುವ ವಹಿಗಳು ಮತ್ತು ಇತರೆ ದಾವಲೆಗಳು:

1. ವಹಿಗಳ ವರ್ಣಿ;
2. ಸಾಂಥಭೀಕರಜೆ ವಹಿ;
3. ಸ್ವೀಕೃತಿ ವಹಿ;
4. ರವಾನೆ ವಹಿ / ಲೋಕಲ್ ಡೆಲಿವರಿ ವಹಿ;
5. ಮುದ್ದೆಗಳ ಮಾಹಿತಿ ವಹಿ;
6. ವಿದ್ಯಾರ್ಥಿ ಮತ್ತು ಸಿಬ್ಬಂದಿ ಹಾಜರಾತಿ ವಹಿಗಳು;
7. ಜಲನವಲನ ವಹಿ;
8. ಉಪಕರಣಗಳ ದಾಸ್ತಾನು/ನಿರ್ವಹಣೆ ವಹಿ;
9. ಇನ್‌ಡೆಂಟ್ / ಇನ್‌ವಾನ್ಸ್‌ಗಳು;
10. ನಗದು ಮಸ್ತಕಗಳು;
11. ದಿನವೆಲಿ ಮಸ್ತಕಗಳು;
12. ಗ್ರಂಥಾಲಯದ ಪ್ರಸ್ತಕಗಳು, ನಿಯತಕಾಲೀಕೆಗಳು, ದಿನಪತ್ರಿಕೆಗಳ ದಾಸ್ತಾನು/ನಿರ್ವಹಣೆ ವಹಿ;
13. ವಿತರಣಾ ವಹಿ;
14. ವಿದ್ಯಾರ್ಥಿಗಳ ಪ್ರವೇಶ ವಹಿ;
15. ವಿದ್ಯಾರ್ಥಿಗಳ ಅಂತರ್ಷಟ್ಟಿಗಳ ವಿತರಣಾ ವಹಿ;
16. ವಿದ್ಯಾರ್ಥಿಗಳ ಡಿಪ್ಲೋಮ್ ಪ್ರಮಾಣ ಪತ್ರ ವಿತರಣಾ ವಹಿ;
17. ವಿದ್ಯಾರ್ಥಿಗಳ ವರ್ಗಾವಳಿ ಪ್ರಮಾಣ ಪತ್ರ ವಿತರಣಾ ವಹಿ;
18. ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವಿತರಣಾ ವಹಿ;
19. ನಗದು ರಶೀದಿ ಪ್ರಸ್ತಕ;
20. ಸಿಬ್ಬಂದಿಗಳ ವೇತನ ಮತ್ತು ಸಂಭಾವನೆ ವಿತರಣಾ ವಹಿ;
21. ಅಂಚೆ ಬೀಂಟಿಗಳ ವಹಿ;
22. ರೆಕಾಡ್‌ ವಹಿ;
23. ಯಂತ್ರೋಪಕರಣ, ಉಪಕರಣ ಮತ್ತು ಐರೋಪಕರಣಗಳ ದಾಸ್ತಾನು/ನಿರ್ವಹಣೆ ವಹಿ;
24. ದಿನಬಳಕೆ ಮಸ್ತಕಗಳ ದಾಸ್ತಾನು/ನಿರ್ವಹಣೆ ವಹಿ;
25. ವಿಜಿಟರ್ ಡೈರಿ

4[1]b[iVii) ಅಡಳಿತ ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ನಿರ್ವಹಿಸಿ
ತೆಗೆದುಹೊಳ್ಳಬೇಕಾದ ನೀರ್ವಯಗಳಲ್ಲಿ ಪ್ರಸ್ತುತವಿರುವ ಅವಶಾಖಗಳು:

---- ಇಲ್ಲ ----

4(1)b[Viii) ಮುಂಡಳಿ/ಪರಿಷತ್ತು/ಸಮಿತಿಗಳಲ್ಲಿ ಎರಡು ಹಾಗೂ ಅದ್ವೃತ ಹೆಚ್ಚಿನ ವ್ಯಕ್ತಿಗಳೊಂದ
ರಚಿಸಲಾದ ಸಮಿತಿಯ ನಲಹೆ ಹಾಗೂ ಸಭಾ ಸದಸ್ಯರಿಗಳು.

ಮುಂಡಳಿ/ಸಮಿತಿ/ಸಂಖರಣೆ:

1. ವಿದ್ಯಾರ್ಥಿ ಸಂಖ್ಯೆ;
2. ಕ್ರೀಡಾ ಸಂಖ್ಯೆ;
3. ಕೇಂದ್ರ ಸರಕಾರದ 'ಪಾಲಿಟಿಕ್ಸ್‌ಗಳ ಮೂಲಕ ಸಮುದಾಯ ಅಭಿವೃದ್ಧಿ' ಯೋಜನೆಯ ನಲಹಾ ಸಮಿತಿ;
4. ಕೇಂದ್ರ ಸರಕಾರದ 'ಪಾಲಿಟಿಕ್ಸ್‌ಗಳ ಮೂಲಕ ಸಮುದಾಯ ಅಭಿವೃದ್ಧಿ' ಯೋಜನೆಯ ಕಾರ್ಯಕಾರಿ ಸಮಿತಿ;
5. ಸಂಸ್ಥೆಯ ಪನ್ಮುಕ್ತಿಗ್ರಹಗಳ ಹಂಚಿಕೆ ಸಮಿತಿ;

4(1)b [ix] ಅಧಿಕಾರಿಗಳ / ಸೌಕರ್ಯ ಮಾರ್ಗದರ್ಶಿ ಮಾಹಿತಿ:

ಕ್ರಮ ಸಂ.	ಹೆಸರು	ವದನಾಮ	ದೂರವಾಣಿ ಸಂಖ್ಯೆಗಳು
1	ಹೆಚ್. ಜಯಪ್ಪೆ	ಪ್ರಜಾಯರು	9448875522
2	ಡಿ.ಎಸ್.ರವೀಶಂಕರ್	ಅಯ್ಯೆ ಶೈಲಿ ಉಪನ್ಯಾಸಕರು	9480057999
3	ಚಂದ್ರಶೇಖರ್ ಹೆಚ್.ಎಸ್.	ಅಯ್ಯೆ ಶೈಲಿ ಉಪನ್ಯಾಸಕರು	9482587139
4	ಜಯಪ್ಪೆ ಹೆಚ್.	ಅಯ್ಯೆ ಶೈಲಿ ಉಪನ್ಯಾಸಕರು	9901609932
5	ಯು.ವೀರಣ್ಣ	ಅಯ್ಯೆ ಶೈಲಿ ಉಪನ್ಯಾಸಕರು	9448722469
6	ಜಿ.ಗುರುಮೂರ್ತಿ	ಅಯ್ಯೆ ಶೈಲಿ ಉಪನ್ಯಾಸಕರು	9449101455

7	ಜಾವಿದ್ ಇಸ್ಲಾಮ್	ಅಯ್ಯೆ ಶೈಲೀ ಉಪನ್ಯಾಸಕರು	8095667616
8	ಅಜ್ಲೂ ಎನ್.ಎ.	ಅಯ್ಯೆ ಶೈಲೀ ಉಪನ್ಯಾಸಕರು	9844234507
9	ಸುವರ್ಣಾ ರಾಜಪ್ಪ	ಉಪನ್ಯಾಸಕರು	9902626540
10	ಜಯಣಿ.ಜಿ.	ಉಪನ್ಯಾಸಕರು	9740727705
11	ಲತಾ ಬಿ.	ಉಪನ್ಯಾಸಕರು	9743186885
12	ಶೇಷಾಚಲ.ಸಿ.ಹೆಚ್	ಉಪನ್ಯಾಸಕರು	9448884814
13	ಮಮತ ಸಿ.	ಉಪನ್ಯಾಸಕರು	9591577528
14	ಅರುಣ್ ಯು.	ಉಪನ್ಯಾಸಕರು	9739866752
15	ಬಸವಪ್ಪಸಾದ್ರ	ಉಪನ್ಯಾಸಕರು	9743442108
16	ನಿಶಾಂತ್ ವಿ.	ಉಪನ್ಯಾಸಕರು	9980410167
17	ವೀಣಾ ಪಿ.ಎನ್.	ಉಪನ್ಯಾಸಕರು	9538614479
18	ನಂದನ್ ಎನ್.	ಉಪನ್ಯಾಸಕರು	9739650745
19	ರಂಜಿತ್ ಬಿ.	ಉಪನ್ಯಾಸಕರು	8095419258
20	ಅಭಿಲಾಷ್ ಜಿ.ಎನ್.	ಉಪನ್ಯಾಸಕರು	9686699280
21	ಬಿ.ಕೆ.ಬಡ್ಗೆರ್	ಭೋಧಕರು	9900454551
22	ಜಿ.ಶೇಲರಪ್ಪ	ಕಢೀರಿ ಅಧಿಕೃತರು	9449379331
23	ಸಿ.ನಾಗರತ್ನ	ಕಢೀರಿ ಅಧಿಕೃತರು	9481066050
24	ನಮಿನ್ ಕುಮಾರ್ ಎಂ.ಪಿ.	ಪ್ರ.ದ.ನ	9743791347
25	ದರ್ಶನ್ ಎನ್.ಜಿ.	ಪ್ರ.ದ.ನ	9900175046
26	ವೆಂಟೇಶ್ ಕುಮಾರ್ ಜಿ.	ದ್ವಿ.ದ.ನ	9880808781
27	ಗಿರೀಶ್ ಟಿ.ಎನ್	ದ್ವಿ.ದ.ನ	9731614745
28	ಎನ್. ಯಲ್ಲೇಜಿರಾವ್	'ಡ' ಗ್ರಾಹ	9945077060

4(1)(ಎ)[x] ಸಿಬ್ಬಂದಿಗಳ ಮಾಸಿಕ ಸಂಖ್ಯಾವನೆ ಲಿಪರ :

ನಂತರೆಯ ಸಿಬ್ಬಂದಿಗಳಿಗೆ ಮಾರ್ಚ್ 2019 ತಿಂಗಳಿಗೆ ವಿಶೇಷಿಸಲಾದ ಒಟ್ಟು ಸಂಖ್ಯೆಯ ಲಿಪರ

ಕ್ರಮ ನಂ.	ಹೆಸರು	ಪದ್ಧತಿ	ಒಟ್ಟು ಸಂಖ್ಯೆ (ರೂ.ನಳಿಗೆ)
1	ಹೆಚ್ . ಜಯಪ್ಪ	ಪ್ರಾಂಶುವಾಲಯ	168384
2	ಡಿ.ಎನ್.ರವೀಶಂಕರ್	ಆಯ್ದು ಶೈಕ್ಷಣಿಕ ಉಪನ್ಯಾಸಕರು	156268
3	ಬಂಪ್ರಭೇಶ್ವರ್ ಹೆಚ್.ಎನ್.	ಆಯ್ದು ಶೈಕ್ಷಣಿಕ ಉಪನ್ಯಾಸಕರು	156673
4	ಜಯಪ್ಪ ಹೆಚ್.	ಆಯ್ದು ಶೈಕ್ಷಣಿಕ ಉಪನ್ಯಾಸಕರು	151606
5	ಯು.ವೀರಾಜ್	ಆಯ್ದು ಶೈಕ್ಷಣಿಕ ಉಪನ್ಯಾಸಕರು	134805
6	ಜಿ.ಗುರುಮೂರ್ತಿ	ಆಯ್ದು ಶೈಕ್ಷಣಿಕ ಉಪನ್ಯಾಸಕರು	131788
7	ಜಾವಿದ್ ಇಕ್ಬಾಲ್	ಆಯ್ದು ಶೈಕ್ಷಣಿಕ ಉಪನ್ಯಾಸಕರು	130358
8	ಅಜ್ಞ್ಯಾ ಎನ್.ಎ.	ಆಯ್ದು ಶೈಕ್ಷಣಿಕ ಉಪನ್ಯಾಸಕರು	130358
9	ಸುವಣ್ಣ ರಾಜಪ್ಪ	ಉಪನ್ಯಾಸಕರು	77632
10	ಜಯಾಜ್.ಜಿ.	ಉಪನ್ಯಾಸಕರು	68205
11	ಲತಾ ಬಿ.	ಉಪನ್ಯಾಸಕರು	68705
12	ಶೇವಾಚಲ ಸಿ.ಹೆಚ್	ಉಪನ್ಯಾಸಕರು	68244
13	ಮಮತ ಸಿ.	ಉಪನ್ಯಾಸಕರು	68705
14	ಅರುಣ್ ಯು.	ಉಪನ್ಯಾಸಕರು	64732
15	ಬಸವಪ್ಪಸಾರ್	ಉಪನ್ಯಾಸಕರು	64732

16	ನಿಶಾಂತ್ರೆ ವಿ.	ಉಪನ್ಯಾಸಕರು	64732
17	ವೀಜಾ ಹಿ.ಎನ್.	ಉಪನ್ಯಾಸಕರು	70615
18	ನಂದನ್ ಎನ್.	ಉಪನ್ಯಾಸಕರು	64732
19	ರಂಜಿತ್ ಬಿ.	ಉಪನ್ಯಾಸಕರು	64732
20	ಅಧಿಲಾಷ್ ಜಿ.ಎನ್.	ಉಪನ್ಯಾಸಕರು	69615
21	ಬಿ.ಕೆ.ಬಡಿಗೇರ್	ಭೋಧಕರು	51552
22	ಜಿ.ಕೇವಿರಪ್ಪ	ಕಣೆರಿ ಅಧಿಕ್ಷಕರು	50423
23	ಸಿ.ನಾಗರತ್ನ	ಕಣೆರಿ ಅಧಿಕ್ಷಕರು	46835
24	ಸಮೀನ್ ಕುಮಾರ್ ಎಂ.ಪಿ.	ಪ್ರದ.ನ	32778
25	ದರ್ಶನ್ ಎನ್.ಜಿ.	ಪ್ರದ.ನ	30825
26	ವೆಂಕಟೇಶ್ ಕುಮಾರ್ ಜೆ.	ದ್ವಿದ.ನ	38980
27	ಗಿರಿಶ್ ಟಿ.ಎನ್	ದ್ವಿದ.ನ	25347
28	ಎನ್. ಯಲ್ಲೇಜಿರಾವ್	‘ಡ’ ಗ್ಲೂಹ್	30899

4(1)b [XI] ಅನುದಾನ ಹಂಚಿಕೆ :

2018-19ನೇ ಸಾಲಿನ ಬಿಡುಗಡೆಯಾದ ಅನುದಾನ ಮತ್ತು ವೆಚ್ಚಗಳ ವಿವರ:

ಕ್ರಮ ಸಂಖ್ಯೆ	ಅನುದಾನ ಶೀರ್ಷಿಕೆ	ಬಿಡುಗಡೆಯಾದ ಅನುದಾನ (ರೂ.ರೂ.)	ವೆಚ್ಚಗಳ ವಿವರ (ರೂ.ನಳಿಲ್ಲ)
1	2203-00-105-0-01-051- ನಾಮಾನ್ಯ ವೆಚ್ಚಗಳು	25,000-00	24,394-00
2	2203-00-105-0-01-052- ದೂರವಾಣಿ ವೆಚ್ಚಗಳು	26,000-00	25,987-00
3	2203-00-105-0-01-071 ಕಟ್ಟಡ ವೆಚ್ಚ	1,60,000-00	1,59,972-00
4	2203-00-105-0-01-180 ಯುಂತ್ರೋಪಕರಣಗಳು	2,70,000-00	2,69,748-00
5	2203-00-105-0-01-034 ಅರೆಕಾಲಿಕ ಉಪಸ್ಥಾನಕೆರು, ಅಮಶಲದಾಳು, ಸೆಕ್ರೌರಿಟಿ ವೆಚ್ಚಗಳು	28,65,000-00	28,63,095-00
6	2203-00-105-0-01-221 ಯುಂತ್ರೋಪಕರಣಗಳು	1,80,000-00	1,79,891-00
7	2203-00-105-0-01-021 ವೈದ್ಯಕೀಯ ವೆಚ್ಚ	5,75,000-00	3,91,971-00

4(1)b (xii) ಹಂಚಿಕೆ ಮಾಡಲಾದ ಮೊಬಿಲಿಗಳನ್ನೇಂದು, ಸಹಾಯಿಧನ ಕಾರ್ಡ್ಸ್‌ಮರ್ಗಳ ಜಾರಿಯ ವಿಧಾನ ಮತ್ತು ಅಂತಹ ಕಾರ್ಡ್ಸ್‌ಮರ್ಗಳ ಘಲಾನುಭವಗಳ ವಿವರಗಳು:

ಸಂಸ್ಥೆಯ ವಿದ್ಯಾರ್ಥಿಗಳಿಗೆ ಬೋಧನ ಶುಲ್ಕ ವಿನಾಯಿತಿಯಿದೆ. ಕೇಂದ್ರ / ರಾಜ್ಯ ಸರಕಾರಗಳ ವಿವಿದ ಇಲಾಖೆಗಳು ಒದಗಿಸುವ ವಿದ್ಯಾರ್ಥಿ ವೇತನ, ಸರಕಾರೀತರ ಸಂಸ್ಥೆಗಳು ಒದಗಿಸುವ ವಿದ್ಯಾರ್ಥಿ ವೇತನಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಈ ಕೆಳಕಂಡ ವಿದ್ಯಾರ್ಥಿ ವೇತನಗಳ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ.

1. ಕೇಂದ್ರ/ರಾಜ್ಯ ಸರಕಾರದ ಎನ್.ಸಿ., ಎನ್.ಟಿ. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ;
2. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿ ವೇತನ;
3. ಸರಕಾರೀತರ ಸಂಸ್ಥೆಗಳು ಒದಗಿಸುವ ವಿದ್ಯಾರ್ಥಿ ವೇತನಗಳು.

4(1)b (xiii) ಸಾರ್ವಜನಿಕ ಪ್ರಾಧಿಕಾರವು ನೀಡಿರುವ ರಿಯಾಲಿಟಿಗಳು, ಅನುಮತಿ ಪತ್ರಗಳು, ಅಥವಾ ಅಧಿಕಾರಪತ್ರಗಳನ್ನು ಪಡೆಯುವವರ ವಿವರಗಳು:

- ಯಾವುದೂ ಇಲ್ಲ -

4(1)b (xiv) ಸಾರ್ವಜನಿಕ ಪ್ರಾಧಿಕಾರದ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿಶ್ವನಾನ್ ರಂಪಢೆ ಪರಿವರ್ತನೆಯವರು, ಮಾಹಿತಿಗೆ ಸಂಬಂಧಿಸಿದ ವಿವರಗಳು:

- ಯಾವುದೂ ಇಲ್ಲ -

4(1)b (xv) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು
ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೇಂದುಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:

- ಯಾವುದೂ ಇಲ್ಲ -

4(1)b[xvi] ಸಾರ್ವಜನಿಕ ಪ್ರಾಥಿಕಾರ/ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ಪ್ರಫಲ ಮೇಲ್ಮೈ ಪ್ರಾಥಿಕಾರಿಯವರ ಪದ್ಧತಾಮಂಗಳ ಲಿಂಗ:

ಸಾರ್ವಜನಿಕ ಪ್ರಾಥಿಕಾರದ ಹೆಸರು ಮತ್ತು ಪ್ರೋಣ ವಿಳಾಸ	ಸಂಕಾರಿ ಪಾಲೀಟೆಕ್ನಿಕ್ಸ್, ಸೋರಬ, ಶಿವಮೊಗ್ಗೆ(ಜಿ) 577429. ದೂರವಾಣಿ ನಂಬ್ಯೆ: 08184-272539
ಸಾರ್ವಜನಿಕ ಮಾಹಿತಿ ಅಧಿಕಾರಿ	: ಪ್ರಾಚಾಯರು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	: ರಿಚಿಸ್ತಾರ್
ಪ್ರಫಲ ಮೇಲ್ಮೈ ಪ್ರಾಥಿಕಾರದ ಅಧಿಕಾರಿ	: ಜಂಟಿ ನಿದೇಶ ಶಕ್ತರು (ಆಡಳಿತ) ತಾಂತ್ರಿಕ ಶಿಕ್ಷಣ ಇಲಾಖೆ ಅರಮನೆ ರಸ್ತೆ, ಬೆಂಗಳೂರು- 1